



ನಂದಾದೀಪ್



# ಪರ್ವಿಂದಾವಾಚ್‌ನ ದ್ರೈತ್ಯಪ್ರತಿಭೆ ಭವಾನಿಶಂಕರ್

ಹಿಂದೂಸ್ತಾನಿ ಸಂಗೀತದ ಪ್ರಮುಖ ಸಾಧಿವಾದ್ಯ ‘ಪರ್ವಿಂದಾವಾಚ್’ನ ಮೇರು ಪ್ರತಿಭೆ ಪಂ. ಭವಾನಿಶಂಕರ್ ಇನ್ನು ನೆನಪು ಮಾತ್ರ.

■ ಉಮಾ ಅನಂತ್ರೆ

‘ಪರ್ವಿಂದಾವಾಚ್’ ನಾದಬ್ರಹ್ಮ ಹೈ, ಹೋ ಪ್ರಭಕ್ಕಾಂಡ್ ಮೇ ಗಜನಾ ಹೋತಾ ಹೈ, ಭಗವಾನ್ ಶಿವ್ ಕೊ ನಮನ್ ಕಿಯಾ ಜಾತಾ ಹೈ... ಶಿವನಿಗೆ ಶ್ರಿಯವಾದ ವಾದ್ಯ ಎಂದು ಹೇಳಲಾಗುವ ಪರ್ವಿಂದಾವಾಚ್ ಬಗ್ಗೆ ನಮ್ಮ ದೇಶದ ಅಪರೂಪದ ಸಾಧಕ ಪಂ. ಭವಾನಿಶಂಕರ್ ಹೇಳುತ್ತಿದ್ದುದು ಹೀಗೆ.

ಹಿಂದೂಸ್ತಾನಿ ಸಂಗೀತದ ದುಪದ ಶೈಲಿ ಗಾಯನಕ್ಕೆ, ರುದ್ರವೀಕೆ ವಾದನಕ್ಕೆ ಸೂಕ್ತವಾದ ಸಾಧಿವಾದ್ಯ ಪರ್ವಿಂದಾವಾಚ್. ಇದರಲ್ಲಿ ಸೋಲೋ ವಾದನವನ್ನು ದೇಹ ವಿನೆಗಳಲ್ಲಿ ನಡೆಸಿಕೊಟ್ಟು ಈ ಅವನಂಥ ವಾದ್ಯದಲ್ಲಿ ‘ಗಜನ್’ ಮಾಡುತ್ತಿದ್ದ ನಮ್ಮ ದೇಶದ ವಿರಳಾತಿರಳ ಕಲಾವಿದ ಪಂ. ಭವಾನಿಶಂಕರ್.

ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಪರ್ವಿಂದಾವಾಚ್ ವಾದನಕ್ಕೆ ಒಂದು ಸ್ವಷ್ಟರೂಪ ತಂದುಕೊಟ್ಟವರು ಇವರೇ ಎಂದು ನಿಸ್ತಂಖಲಾಗಿ ಹೇಳಬಹುದು. ದೇಹ ಸ್ವಲ್ಪ ದೃತ್ಯವೇ. ಪರ್ವಿಂದಾವಾಚ್ ಕೃತ್ಯಿಕೊಂಡರೆ ವಾದನದಲ್ಲಿ ಇವರು ದೃತ್ಯಪ್ರತಿಭೆಯೇ. ಸೋಲೋ ನುಡಿಕಾಣಿಕೆಯಲ್ಲಿ ಅವರಿದ್ದ ಬದ್ದತ್, ಲಯದಲ್ಲಿ ಸ್ವಷ್ಟತೆ ಇವರಿಗೆ ಪರ್ವಿಂದಾವಾಚ್‌ನಲ್ಲಿ ಮೇರು ವಿದ್ವಾಂ ಎಂಬ ಹೆಸರು ತಂದುಕೊಟ್ಟಿತು.

ಉಸ್ತಾದ್ ಬಿಸ್ಸಿಲ್ಲಾಶಾನ್ ಎಂದರೆ ನಮಗೆ ಧಂಡನೆ ನೆನಪಾಗುವುದು ಶೇಹನಾಯಿ ವಾದನ, ಹಾಗೆಯೇ ಭವಾನಿಶಂಕರ್ ಎಂದರೆ ಪರ್ವಿಂದಾವಾಚ್ ಎನ್ನುವನ್ನು ಅನ್ನಫ್ರಣಾಮವಾಗಿ ಬೆಳೆದವರು. ಈ ಮಾತನ್ನು ಹಿಂದೂಸ್ತಾನಿ ಸಂಗೀತದ ಘಟಾನುಘಟಿ ಕಲಾವಿದರಾದ ಪಂ. ಹರಿಕೃಷ್ಣಾದ್ ಜೋರಾಸಿಯ, ಸಂತೂರು ಮಾಂತ್ರಿಕ ಪಂ.

ಶರ್ಮಾ ಅವರೇ ಅನೇಕ ಸಲ ಹೇಳಿದ್ದಿರೆ. ಹಣ್ಣಿದ್ದು 1956ರಲ್ಲಿ, ಮುಂಬಯಿಯಲ್ಲಿ ಸಂಗೀತದ್ದೇ ಕುಟುಂಬ. ಎಂಟನೇ ವರಯಿಸಿನಲ್ಲಿ ಪರ್ವಿಂದಾವಾಚ್ ಮತ್ತು ತಬಲಾ ನುಡಿಸಲು ಕಲಿಯಲಾರಂಭಿಸಿದರು. ತಂದೆ ಬಾಬುಲಾಲಾಜಿ ಅವರು ಭಾರತೀಯ ಶಾಸ್ತ್ರೀಯ ನೃತ್ಯದ ಒಂದು ಶೈಲಿಯ ಪ್ರಸಿದ್ಧ ಕಥಕ್ ಕಲಾವಿದರಾಗಿದ್ದರು.

ಬಾಸ್ತು ರಿವಾದಕ ಹರಿಪ್ರಸಾದ್ ಜೋರಾಸಿಯಾ, ಸಂತೂರ್ ವಾದಕ ಶಿವಕುಮಾರ್ ಶರ್ಮಾ ಮತ್ತು ತಬಲಾ ವಾದಕರಾದ ಜಾಕಿರ್ ಹುಸೇನ್, ಅನಿಂದೋ ಚಂಡ್ ಸೇರಿದಂತೆ ಅನೇಕ ದಿಗ್ಜರ ಜೊತೆಗೆ ಪರ್ವಿಂದಾವಾಚ್ ನುಡಿಸಿದ ಅಗ್ಗಿಕೆ ಅವರದು. ಶಾಸ್ತ್ರೀಯ ಸಂಗೀತವಲ್ಲದೆ ಚಲನಚಿತ್ರಗಳಾಗೂ ಸಂಗೀತ ಸಂಯೋಜನೆ, ನುಡಿಕಾಣಿಕೆಯಲ್ಲಿ ಕೈಚಲಕ ತೇಲಿದ ಅಳ್ಳುತ ಕಲಾವಿದರಿವರು.

ದುಪದ ಶೈಲಿಯ ಗಾಯನಕ್ಕೆ ಹೇಳಿಮಾಡಿಸಿದ ಪಕ್ಷವಾದ್ಯ ಪರ್ವಿಂದಾವಾಚ್. ತಬಲಾ ಮುಂಚಾವೀಗೆ ಬಂದ ಮೇಲೆ ಪರ್ವಿಂದಾವಾಚ್ ವಾದ್ಯ ತೇರಮರೆಗೆ ಸರಿಯಿತು. ಅದರೂ ಭವಾನಿಶಂಕರ್ ಅವರು

ಪರ್ವಿಂದಾವಾಚ್ ಅವನಂಥ ವಾದ್ಯಗಳ ಸಾಲಿಗೆ ಸೇರಿದ ವಿಶಿಷ್ಟ ವಾದ್ಯ. ಇದರ ನಾದ ತಬಲಾದಂಡತೆಯೇ ಆದರೂ ವಾದನ ಶ್ರಮ ಮಾತ್ರ ಭಿನ್ನ. ಮೃದಂಗವನೇ ಹೋಲುವ ವಾದ್ಯ ಇಡಾದರೂ ಪರ್ವಿಂದಾವಾಚ್ ಅನ್ನು ಹಿಂದೂಸ್ತಾನಿ ಸಂಗೀತದಲ್ಲಿ ಬಳಸುವುದು ರೂಢಿ. ಕಥಕ್ ನೃತ್ಯಕ್ಕೆ ಹಿನ್ನಲೆಯಾಗಿ ಪರ್ವಿಂದಾವಾಚ್ ಬೇಕೇ ಬೇಕು.

ಈ ವಾದ್ಯವನ್ನು ಉಳಿಸಿ ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಹಲವು ಶಿಷ್ಯಾಂದಿರನ್ನು ತಯಾರಿ ಮಾಡಿ ಪರ್ವಿಂದಾವಾಚ್ ಅನ್ನು ಮುಖ್ಯವಾಹಿನಿಯಲ್ಲಿ ಉಳಿಯುವಂತೆ ಮಾಡಿದರು. ಶಾಸ್ತ್ರೀಯ ಸಂಗೀತಕ್ಕೆ ಮೀಕಲಿದ್ದ ‘ಇನ್ನೊಂದು’ ಟೀವಿ ಚಾನಲ್‌ನಲ್ಲಿ ಇವರ ಹಲವಾರು ವಾದನ ಶೈಲಿಗಳು ಪ್ರಸಾರವಾಗಿವೆ.

ಪರ್ವಿಂದಾವಾಚ್ ವಾದ್ಯವನ್ನು ಅವರು ಧ್ಯಾನ ಸಂಗೀತಕ್ಕೆ (meditation music) ಬಳಸುತ್ತಿದ್ದುದು ಸಂಗೀತ ವಲಯದಲ್ಲಿ ಭಾರೀ ಮೆಚ್ಚುಗಳ ಪಾತ್ರವಾಗಿತ್ತು. ಇದಕ್ಕುಗಿರುತ್ತೇ ಅವರು ‘ಮೆಡಿಟಿಷನ್ ಆಫ್ ಮುಕ್ತಿಸಿಕ್’ ಎಂಬ ಆಲ್ಫಂ ಅನ್ನು ಹೊರತಂದರು. ಈ ಆಲ್ಫಂ ವಿದೇಶಗಳಲ್ಲಾಗೂ ಸಂಗೀತಪ್ರಾಯರನ್ನು ಸೇಳಿದಿತ್ತು. ಅಲ್ಲದೆ ‘ಪರಾದಿ ಪ್ರೋಕ್’, ಜೋಡ್ ಜಾಲಾ, ರಾಗ್ ದಾಗ್ 4 ಬಿಂಟ್, ಆಲಾಪ್ ಇನ್ ರೂಪಕ್ ಮುಂತಾದ ರೊಕಾಡಿಂಗ್‌ಗಳು ಇಂದೂ ನಾದಷ್ಟಿಯರ ಮನತಣಿಸುತ್ತಿವೆ.

ಪರ್ವಿಂದಾವಾಚ್ ನುಡಿಸುವಾಗ ಅದು ಶೀನೋತಾಲ್ ಅಗಿರಿ, ಪಂಚಮ್ ಸವಾರಿ, ರೂಪಕ್ ತಾಲ್ ಅಗಿರಿ, ಆಯಾ ತಾಲಿದ ಬೋಲ್ಗಳನ್ನು ಹೇಳುತ್ತಾ ರೇಲಾ ನುಡಿಸುತ್ತಿದ್ದುದು ಭವಾನಿಶಂಕರ್ ನುಡಿಕಾಣಿಕೆ ವೈಶಿಷ್ಟ್ಯ.

2004ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾದ ಈ ‘ಪರ್ವಿಂದಾವಾಚ್ ಸಾಮೂಹಿಕ ಕಾರ್ಯಕ್ರಮ’ ಕಾರ್ಯಕ್ರಮ (ಡಿ. 30) ನಾದಲೋಕ ಬಿಟ್ಟು ಅಗಲಿದರೂ ಅವರ ಪರ್ವಿಂದಾವಾಚ್ ನಾದದ ಕಂಪು ಸಂಗೀತಪ್ರಾಯರಲ್ಲಿ ಸದಾ ಹಸಿರು.

ಪ್ರತಿಕ್ರಿಯಾ: feedback@sudha.co.in